

ಇ-ಪ್ರಸ್ತುತಕ ಓದುಗರಿಗೆ ಸೌಲಭ್ಯ ಎಷ್ಟು? *

ಎಂ. ಎಸ್. ಶ್ರೀಧರ್

ಸಾರಾಂಶ: ಕನ್ನಡ ಪ್ರಸ್ತುತಗಳ ವಿವರಗಳನ್ನು ಇಂಟರ್‌ನೇಟ್‌ನಿಂದ ಪಡೆಯಬೇಕೆಂದು ಬಯಸಿ ಹುಡುಕಾಟ ನಡೆಸಿದರೆ ಭ್ರಮನಿರಸನವಾಗುತ್ತದೆ. ಈ ನಿಟ್ಟನಲ್ಲಿ ಅನೇಕ ವಿದೇಶಿ ಗ್ರಂಥಾಲಯಗಳ ಕಾರ್ಯ ಸ್ತುತ್ಯಹಣ. ಅದರೆ ಅಲ್ಲಿಯೂ ಇತರ ಭಾರತೀಯ ಭಾಷೆಗಳ ಪ್ರಸ್ತುತಕ ಸಂಖ್ಯೆಯೊಂದು ಕನ್ನಡ ಪ್ರಸ್ತುತಗಳ ಸಂಖ್ಯೆ ನಗಣ್ಯವಾಗುತ್ತದೆ. ಸಮಗ್ರ ಗ್ರಂಥಸೂಚಿ ಹಾಗೂ ಸಂಗ್ರಹ ಲಭ್ಯವಿದ್ದಲ್ಲಿ ಕೆಲವು ತಿಂಗಳಾಗಳಲ್ಲಿ ಮುಗಿಯಬಹುದಾಗಿದ್ದ ಈ ಕಾರ್ಯದ ಪ್ರಾಣಗೊಳ್ಳುವಿಕೆಯ ಸೂಚನೆಯೇ ಕಾಣುತ್ತಿಲ್ಲ. Libdex ತಾಂತ್ರಿಕ 18000 ಗ್ರಂಥಾಲಯಗಳಿಗೆ ಏಕಗಾಣಿತ್ಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಜಾಲದಲ್ಲಿ ಭಾರತದ ಸುಮಾರು 34 ಗ್ರಂಥಾಲಯಗಳಿಂದ ಅವುಗಳನ್ನು ಸಂಪರ್ಕಿಸಲು ಅನೇಕ ತಾಂತ್ರಿಕ ಅಡೆತಡಿ ನಿರಾಕರಣಗಳನ್ನು ದಾಟಿ ಮನುಷ್ಯರೆ ಸಂಪರ್ಕವು ನಿರಾನವಾಗಿ ಅಲಭ್ಯದ ಸಂದರ್ಭಗಳನ್ನು ರವಾನಿಸುತ್ತಿರುತ್ತದೆ. ಇವೆಲ್ಲವನ್ನು ದಾಟಿ ಕನಾಟಕದ ವಿಶ್ವವಿದ್ಯಾಲಯಗಳ ತಾಣಗಳಿಗೆ ತಲುಪಿ 'ಕನ್ನಡ' ಎಂದು ಹುಡುಕಿದರೆ ಒಂದು ಪ್ರಸ್ತುತಕ ದೊರೆಯುತ್ತದೆಂದರೆ ಸೂಚಿಪಡಗಳ ಜೀಡಿತ್ಯೇ, ಅಧ್ಯಾತ್ಮ ಅರಿವಾಗುತ್ತದೆ. ಲೈಬ್ರರಿ ಅಳ್ಳಾ ಕಾಂಗ್ರೆಸ್‌ನಲ್ಲಿ ಇ ನಿರ್ಮಿಷಗಳಲ್ಲಿ 89 ಕುವೆಂಪು ಪ್ರಸ್ತುತಗಳ ವಿವರ ಪಡೆದವರಿಗೆ ಈ ವ್ಯಾತ್ಯಾಸದ ಅರಿವಾಗುತ್ತದೆ. ಇದರೊಂದಿಗೆ ಇಂಟರ್‌ನೇಟ್ ತಾಣಗಳಲ್ಲಿ ದೊರೆಯುವ ಇ-ಪ್ರಸ್ತುತಗಳು ಕೂಡ ಒಮ್ಮೆ ಮಾಡ್ಯಾಮದ ಎಲ್ಲ ಸಾಧ್ಯತೆಗಳನ್ನು ಬಳಸಿಕೊಂಡು ಜೀವಂತಿಕೆಯನ್ನು ಪಡೆದುಕೊಳ್ಳಬೇಕು, ಕನ್ನಡ ಪ್ರಸ್ತುತಗಳ ವಿವರಗಳನ್ನು ಇಂಟರ್‌ನೇಟ್ ಮೂಲಕ ಪಡೆಯಲು ಸಮಗ್ರ ಗ್ರಂಥಸೂಚಿಯ ಕೊರತೆಯಷ್ಟೇ ಅಲ್ಲದೆ ಗ್ರಂಥಾಲಯಗಳ ಅಪಕ್ರ ಹಾಗೂ ವಿಳಂಬ ಗೊಳಿಕರಣ ಗೊಂದಲಗಳು ಸೇರಿವೆ.

ಸೂಚಿಪಡಗಳು: ಕನ್ನಡ ಪ್ರಸ್ತುತಗಳು; ಇಂಟರ್‌ನೇಟ್; ಭಾರತೀಯ ಗ್ರಂಥಾಲಯಗಳು; ವೆಬ್‌ಸೈಟ್‌ಗಳು

ಪ್ರಸ್ತುತೋದ್ಯಮ ಮತ್ತು ಗ್ರಂಥಾಲಯಗಳ ವರ್ತಿಯಿಂದ ಕನ್ನಡ ಪ್ರಸ್ತುತಗಳ ಮಾಹಿತಿ ಎಷ್ಟು ಮಟ್ಟಿಗೆ ಇಂಟರ್‌ನೇಟ್ ಮೂಲಕ ಪ್ರಸಾರಗೊಳ್ಳುತ್ತಿದೆ ಎಂದು ಕಳೆದೆರೆಡು ಭಾಗಗಳಲ್ಲಿ (ಕ.ಪ್ರ. ಜನವರಿ 7 ಮತ್ತು 28, 2005) ಪರಿಶೀಲಿಸಲಾಯಿತು. ಹೊರಡೇದ ಗ್ರಂಥಾಲಯಗಳಿಂದ ಸಿಗುವಷ್ಟು ಕನ್ನಡ ಪ್ರಸ್ತುತಗಳ ಮಾಹಿತಿ ಕನಾಟಕದ ಮತ್ತು ದೇಶದೊಳಗಿನ ಗ್ರಂಥಾಲಯಗಳಿಂದ ಇಂಟರ್‌ನೇಟ್ ಮೂಲಕ ದೊರೆಯುತ್ತಿಲ್ಲ ಎಂದಾಗ ಈ ಹೊರಡೇಶದ ಗ್ರಂಥಾಲಯಗಳು ನಮ್ಮ ಗ್ರಂಥಾಲಯಗಳಿಗೆ ಹೊಲಿಸುವಷ್ಟು ಕನ್ನಡ (ಮತ್ತಿತರ ಭಾರತೀಯ ಭಾಷೆಗಳ) ಪ್ರಸ್ತುತಗಳನ್ನು ಹೊಂದಿವೆಯೆ ಎಂಬ ಕುಶಾಹಲಕ್ಷೆ ಪ್ರಾತಿನಿಧಿಕವಾಗಿ ನಾಲ್ಕು ಗ್ರಂಥಾಲಯಗಳಲ್ಲಿರುವ ಮೂರು ಭಾರತೀಯ ಭಾಷೆ ಪ್ರಸ್ತುತಕ ಸಂಗ್ರಹಗಳ ಸಂಖ್ಯೆಯನ್ನು ಪಟ್ಟಿಯಲ್ಲಿ ಕೊಡಲಾಗಿದೆ. ಕನಾಟಕದಲ್ಲಿನ ಸಾರ್ವಜನಿಕ ಮತ್ತು ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ತಾಣಗಳಲ್ಲಿ ಕನ್ನಡ ಪ್ರಸ್ತುತಗಳಿಷ್ಟಿವೆ ಎಂಬ ಅಂಶಾಲಯಗಳು ಸಿಕ್ಕಿದ್ದರೂ ಹೊರನಾಡು-ದೇಶಗಳಲ್ಲಿ ಇಷ್ಟೋದ್ಯಮ ಕನ್ನಡ ಪ್ರಸ್ತುತಗಳಿವೆಯೆಂದು ಆಶ್ಚರ್ಯ-ಸಂತೋಷ ಆಗುತ್ತದೆ. ಆದರೆ ಹಿಂದಿ ಮತ್ತು ತಮಿಳು ಭಾಷಾ ಪ್ರಸ್ತುತಗಳಿಗೆ ಹೊಲಿಸಿದರೆ ಕನ್ನಡ ಪ್ರಸ್ತುತಗಳು ತೀರ ಕಡಿಮೆ ಎನಿಸುತ್ತದೆ. ಬ್ರಿಟೀಷ್ ಗ್ರಂಥಾಲಯ ತಾಣದ ಟಿಪ್ಪಣಿಯಲ್ಲಿ ಬೆಂಗಾಳಿ, ಹಿಂದಿ, ಪಂಚಾಬಿ, ಸಂಸ್ಕೃತ, ತಮಿಳು ಮತ್ತು ಉದುರವನ್ನು ವಿವಾದ ಮುಖ್ಯ ಭಾಷೆಗಳ ಪ್ರೇಕ್ಷಿ ಹೆಸರಿಸಿ ಸಂಗ್ರಹ ಕಡಿಮೆ ಎಂಬ ದೃಷ್ಟಿಯಿಂದಲೇ ಏನೊ ಪಟ್ಟಿಯಲ್ಲಿ ಕನ್ನಡ ನಮೂದಿಸಿಲ್ಲ.

ಲೈಬ್ರರಿ ಅಳ್ಳಾ ಕಾಂಗ್ರೆಸ್ (USA)	ಬ್ರಿಟೀಷ್ ಗ್ರಂಥಾಲಯ (UK)	ರಾಷ್ಟ್ರೀಯ ಗಂಥಾಲಯ (ಕಲ್ಕತ್ತಾ)	ದೇಶದ ಗ್ರಂಥಾಲಯ ಸಾರ್ವಜನಿಕ ಗ್ರಂಥಾಲಯ
ಕನ್ನಡ	9,305	20,000	32,000
ತಮಿಳು	18,234	45,000	57,000
ಹಿಂದಿ	36,424	63,000	80,000
			897,826

ಕನ್ನಡ ಪ್ರಸ್ತುತಗಳ ವಿವರಗಳನ್ನು ಇಂಟರ್‌ನೇಟ್ ಮೂಲಕ ಪಡೆಯುವಲ್ಲಿ ಸಮಗ್ರ ಗ್ರಂಥಸಂಗ್ರಹಕೆ ಮತ್ತು ಸಮಗ್ರ ಗ್ರಂಥಸೂಚಿಯ ಕೊರತೆಗಳಷ್ಟೇ ಅಲ್ಲದೆ ಗ್ರಂಥಾಲಯಗಳ ಅಪಕ್ರ ಮತ್ತು ವಿಳಂಬ ಗೊಳಿಕರಣ ಹಾಗೂ ಕಂಪ್ಯೂಟರ್ ಕನ್ನಡೀಕರಣದ ಗೊಂದಲಗಳೂ (ಇದರ ಬಗ್ಗೆ ಮುಂದೆ ತಿಳಿಯೋಣ) ಸೇರಿವೆ. Libdex.com ಎಂಬ ಇಂಟರ್‌ನೇಟ್ ತಾಣ ಪ್ರಪಂಚದ 18,000 ಗ್ರಂಥಾಲಯಗಳ ಗ್ರಂಥಸೂಚಿಗಳನ್ನು ದೇಶ ಮತ್ತು ಬಳಸಿರುವ ದತ್ತಾಲ್ಯಗಳ ಕ್ರಮದಲ್ಲಿ ಪಟ್ಟಿ ಮಾಡಿ ಆ ತಾಣಗಳಿಗೆ ಸಂಪರ್ಕ ಕಲ್ಪಿಸಿ ಅವುಗಳನ್ನು ಹುಡುಕಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಭಾರತದ ಸುಮಾರು 34 ಗ್ರಂಥಾಲಯಗಳು ಇವೆ. ಕನ್ನಡ ಪ್ರಸ್ತುತಗಳಿರಬಹುದಾದ ಕನಾಟಕದ 5-6 ಗ್ರಂಥಾಲಯಗಳ ಪ್ರೇಕ್ಷಿ ಮೈಸೂರು ವಿಶ್ವವಿದ್ಯಾಲಯ ಗ್ರಂಥಾಲಯ, ಶ್ರೀ ಚಾಮರಾಜೇಂದ್ರ ಕಾಲೇಜ್ ಅಳ್ಳಾ ಇಂಜಿನಿಯರಿಂಗ್ ಗ್ರಂಥಾಲಯ, ಮೈಸೂರು ಗ್ರಂಥಾಲಯಗಳ ಸಮುಚ್ಚಯ, ಮತ್ತು ಸಕಾರಿ ಲಾ ಕಾಲೇಜ್ ಗ್ರಂಥಾಲಯಗಳು ಸೇರಿವೆ. ಕೆಲವು ಸಂಪರ್ಕದಲ್ಲಿ ತಾಣವೇ ಇಲ್ಲ ಅಥವ ಸಂಪರ್ಕ ಕಡಿದಿದೆ ಎಂದು ಉತ್ತರ ಸಿಕ್ಕಿರೆ ಮತ್ತೆ ಕೆಲವು ಹಳೇ ಭಿತ್ತಿಪತ್ರದಲ್ಲಿ ನಮೂದಿಸಬಹುದಾದ ಗ್ರಂಥಾಲಯದ ಬಗೆನ ಮಾಹಿತಿ ಹೊಂದಿವೆ (ಲುದಾವರಣೆಗೆ ಮೈಸೂರು ವಿ.ವಿ. ಗ್ರಂಥಾಲಯ). ಮೈಸೂರು ಗ್ರಂಥಾಲಯ ಸಮುಚ್ಚಯದ ತಾಣದಲ್ಲಿ ಮಾತ್ರ ಗ್ರಂಥಸೂಚಿ (ಅಥವ ದತ್ತಾಲ್ಯ) ಇಲ್ಲವಾದರೂ ಸದಸ್ಯ ಗ್ರಂಥಾಲಯಗಳ ಇಂಗ್ಲೀಷ್

(ಕನ್ನಡದಲ್ಲಿ!) ನಿಯತಕಾಲಿಕೆಗಳ ಲಭ್ಯತೆಯ ಬಗ್ಗೆ ಮಾಹಿತಿ ಇದೆ. ಅಂದರೆ ಇಂಟರ್‌ನೇಟ್‌ನಲ್ಲಿ online ಗ್ರಂಥಸೂಚಿಗಳೇ ಇಲ್ಲದ ಅನೇಕ ಗ್ರಂಥಾಲಯಗಳು Libdex.comಗೆ ತಮ್ಮ ತಾಣಗಳನ್ನು ಸೇರಿಸಿಕೊಂಡಿವೆ. ಹೀಗೆ ನಮ್ಮ ಗ್ರಂಥಾಲಯಗಳ ಸೂಚಿಗಳು ಇಂಟರ್‌ನೇಟ್‌ನಲ್ಲಿ ಲಭ್ಯವೇ ಇಲ್ಲದಿರುವಾಗ ಹುಡುಕುವುದಾದರೂ ಏನನ್ನು? ಆದರೆ Libdex ಕೊಡುವ ಸಂಪರ್ಕದಿಂದ ಇತರ ರಾಷ್ಟ್ರಗಳ ಗ್ರಂಥಾಲಯಗಳಿಗೆ ಭೇಟಿ ನೀಡಿ ಕನ್ನಡ ಪ್ರಸ್ತುಕಗಳ ವಿವರಗಳನ್ನು ಪಡೆಯುವ ಜೊತೆಗೆ ಪ್ರಪಂಚದಾದ್ಯಂತ ಹತ್ತಾರು ಸಾಮಾನ್ಯ ಸಾರ್ವಜನಿಕ ಮತ್ತು ಶೈಕ್ಷಣಿಕ ಗ್ರಂಥಾಲಯಗಳನ್ನು ಇಂಟರ್‌ನೇಟ್‌ನಲ್ಲಿ ಪ್ರವೇಶಿಸಿ ಅವುಗಳ online ಗ್ರಂಥಸೂಚಿಗಳನ್ನು ಒಳಗೊಂಡಿರುವ ವರ್ತಿಸಿಕೊಂಡಿರುತ್ತಾರೆ. ಒಳಿಂದಿರುವ ಏನೇಕ ಗ್ರಂಥಸೂಚಿಗಳು ಗ್ರಂಥಾಲಯ ನಕ್ಷೆ/ಪ್ರಸ್ತುತಿ ಕರ್ತವ್ಯಗಳಿಗೆ ದಾರಿ, ಒಳಕೆದಾರ ಈ ಹಿಂದೆ ಒಳಗೊಂಡಿರುತ್ತಿರುತ್ತಾರೆ. ಒಳಿಂದಿರುವ ಏನೇಕ ಗ್ರಂಥಸೂಚಿಗಳು ಗ್ರಂಥಾಲಯ ನಕ್ಷೆ/ಪ್ರಸ್ತುತಿ ಕರ್ತವ್ಯಗಳಿಗೆ ದಾರಿ, ಒಳಕೆದಾರ ಈ ಹಿಂದೆ ಒಳಗೊಂಡಿರುತ್ತಾರೆ. ಒಳಿಂದಿರುವ ಏನೇಕ ಗ್ರಂಥಸೂಚಿಗಳು ಗ್ರಂಥಾಲಯ ನಕ್ಷೆ/ಪ್ರಸ್ತುತಿ ಕರ್ತವ್ಯಗಳಿಗೆ ದಾರಿ, ಒಳಕೆದಾರ ಈ ಹಿಂದೆ ಒಳಗೊಂಡಿರುತ್ತಾರೆ.

Libdex ನ ಗ್ರಂಥಾಲಯ ಜಾಲಗಳ ವಿಭಾಗದಲ್ಲಿ UGCಯ INFLIBNET ಎಂಬ (ಸಹಕಾರಿ ಮಾದರಿಯ ವಿಶ್ವವಿದ್ಯಾಲಯ ಮಾಹಿತಿ ಕೇಂದ್ರಗಳ ಮತ್ತು ಗ್ರಂಥಾಲಯಗಳ ರಾಷ್ಟ್ರೀಯ ಜಾಲ) ಸಮುಚ್ಚಯದ ಗ್ರಂಥಸೂಚಿಯ ವಿಳಾಸವಿದೆ (inflibnet.ac.in). ಹಲವಾರು ಪ್ರಯೋಜನಗಳ ಒಳಿಕ ತಲುಪಿದ ಈ ತಾಣ ದೇಶದ ಮಹತ್ವಾಂತರ ರೂಪಾಯಿ ವೆಚ್ಚದಲ್ಲಿ ಹದಿನ್ಯೇಮೂರಿ ವರ್ಷಗಳಿಂದ ನಡೆಯುತ್ತಿರುವ ಯೋಜನೆಯ ಫಲ. ಈ ತಾಣ ತಲುಪುವುದು ಮತ್ತು ಹುಡುಕುವುದು ತುಂಬ ನಿರ್ಧಾರ. ನಡುನಡುವೇ server encountered an internal error ಎಂಬ ಉತ್ತರ ಸಿಗ್ನಲ್ ಇತ್ತರುತ್ತದೆ. ಪ್ರತಿ ಸಲ ಹುಡುಕುವಾಗಲೂ ಹತ್ತಾರು ನಿಮಿಷ ಕಾರಣಿಕೆ. ದೊರಕಿದ ಘೆಲಿತಾಂಶ ಎಷ್ಟು ಪ್ರಸ್ತುಕಗಳು ಎಂಬುದನ್ನು ಸರಿಯಾಗಿ ತಿಳಿಸುವುದಿಲ್ಲ. ಘೆಲಿತಾಂಶವನ್ನು/ ಹುಡುಕಾಟವನ್ನು ಭಾಷೆಗೆ ಮಿತಿಗೊಳಿಸುವ ಅವಕಾಶವಿಲ್ಲ. ಇಷ್ಟೇಲ್ಲ ಮುಗಿಯುವಷ್ಟುರಲ್ಲಿ ಒಂದರೆಡು ಫಂಟೆಗಳು ಕಳೆದಿದ್ದರೆ, ಕಂಪ್ಯೂಟರ್ ಅಥವ ಇಂಟರ್‌ನೇಟ್ ಒಗ್ಗೆಯೇ ಬೇಸರ ಬಂದರೆ ಆಶ್ಚರ್ಯವಿಲ್ಲ. ಈ ತಾಣದಲ್ಲಿ 11 ವಿಶ್ವವಿದ್ಯಾಲಯಗಳ ಸುಮಾರು 7,20,000 ಪ್ರಸ್ತುಕಗಳನ್ನೊಂದು ಸೂಚಿಯಿದೆ. ಅದರಲ್ಲಿ ಕನಾಣಟಕದ ಬೆಂಗಳೂರು ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯಗಳೂ ಸೇರಿವೆ. ‘ಕನ್ನಡ’ ಎಂದು ಹುಡುಕಿದರೆ ಒಂದು ಪ್ರಸ್ತುತ, ‘ಕುವೆಂಪು’ ಎಂದು ಹುಡುಕಿದರೆ 14 ಪ್ರಸ್ತುಕಗಳು (ಅವುಗಳಲ್ಲಿ ‘ಕಾನೂರು ಹೆಗ್ಗಡತಿ’, ‘House of kanooru, ಮತ್ತು ‘Alien Harp’ ಗಳನ್ನು ಎರಡರೆಡು ಬಾರಿ ವಿಭಿನ್ನ ರೀತಿ ನಮೂದಿಸಲಾಗಿದೆ) ಮತ್ತು ನಮ್ಮ ವಿ. ವಿ. ಗಳೇ ತಯಾರಿಸಿದ ಸೂಚಿಯಲ್ಲಿ ಈ ವಿಕಾಸಿತವು, ಉದಯರವಿ ಕುವೆಂಪು ಎಂದು ಬೇರೆ ಬೇರೆ ರೀತಿ ಲೇಖಿಕರ ಹೆಸರನ್ನು ನಮೂದಿಸಿದೆ. ಅಲ್ಲದೆ ’ಕೆ ವಿ ಪ್ರಟ್ಟಪ್ಪ’ ಎಂದು ಹುಡುಕಿದರೆ ಮತ್ತೆ 8 ಪ್ರಸ್ತುಕಗಳು ದೊರೆತರೂ ಅವುಗಳಲ್ಲಿ 2 ಮಾತ್ರ ’ಕುವೆಂಪು’ ಎಂದು ಹುಡುಕಿದಾಗ ದೊರಕದಿದ್ದ ಪ್ರಸ್ತುಕಗಳು. ಅಂತಹೇ ಬೇಂದ್ರೆಯವರ 10 ಪ್ರಸ್ತುಕಗಳ ವಿವರವನ್ನು ಕಾಣಬಹುದಾಗಿದೆ. ಇಷ್ಟೊಂದು ಅಧ್ಯಾನದ ಸೂಚಿಯನ್ನು ಯಾರಾದರೂ ಉಪಯೋಗಿಸುತ್ತಿದ್ದರೆಯೇ ಎಂದು ಸಂಬಂಧಪಟ್ಟವರು ಸರ್ವೇಕ್ಷಣೆ ನಡೆಸುವುದು ಸೂಕ್ತ. ಈ ಹಿಂದೆ ತಿಳಿಸಿದ ಲೈಬ್ರರಿ ಆಶ್ವಾ ಕಾಂಗ್ರೆಸ್‌ನ ಸೂಚಿಯಲ್ಲಿ 2 ನಿಮಿಷಗಳಲ್ಲಿ 89 ಕುವೆಂಪು ಪ್ರಸ್ತುಕಗಳ ವಿವರ ಪಡೆದವರಿಗೆ ಇಂಟರ್‌ನೇಟ್‌ನಲ್ಲಿ ನಿಲಿರ ಮತ್ತು ಒಳಿಂದಿರುತ್ತಿರುತ್ತಾರೆ! ಈ ತಾಣದಲ್ಲಿ ಒಂದು ದಿನಪತ್ತಿಕೆ ಸೇರಿದಂತೆ ಎರಡು ಕನ್ನಡ ನಿಯತಕಾಲಿಕೆಗಳು ಮತ್ತು 326 ಕನ್ನಡ ಮತ್ತು ಕನ್ನಡಕ್ಕೆ ಸಂಬಂಧಪಟ್ಟ ಮಹಾಪ್ರಯಂಥಗಳ ವಿವರಗಳಿವೆ. ಘೆಲಿತಾಂಶಗಳನ್ನು ಕನ್ನಡ ಭಾಷೆಗೆ ಮಿತಿಗೊಳಿಸುವುದಾಗಲೆ ಕಡತವನ್ನು ವರ್ಗಾಯಿಸುವುದಾಗಲೆ ಸಾಧ್ಯವಿಲ್ಲ. ಮಹಾಪ್ರಯಂಥಗಳಿಗೇ ಮೀಸಲಾದ ಡಿಜಿಟಲ್ ಗ್ರಂಥಾಲಯ ಮೈಸ್ಕೋರು ವಿವಿಯದ ವಿದ್ಯಾನಿಧಿ (vidyanidhi.org.in) ಯಲ್ಲಿ 15,000 ಹಿಂದಿ ಮತ್ತು 600 ಕನ್ನಡ ಮಹಾಪ್ರಯಂಥಗಳಿವೆ ಎಂದು ಹೇಳಿಕೊಂಡಿದ್ದರೂ ಕನ್ನಡಕ್ಕೆ ಸಂಬಂಧಿಸಿದ 372 ಮಹಾಪ್ರಯಂಥಗಳ ವಿವರ ದೊರೆತವೆ. ಇವುಗಳಲ್ಲಿ ೨ ಪ್ರಾಣಪಟ್ಟವಿರುವ ಮಹಾಪ್ರಯಂಥಗಳು. ಭಾಷೆಗೆ ಮಿತಿಗೊಳಿಸುವ ಮತ್ತು ಆಯಾ ಭಾಷೆಯಲ್ಲಿಯೇ ಹುಡುಕುವ ಅನುಕೂಲವಿದೆ. ಕನ್ನಡ ಭಾಷೆಗೆ ಮಿತಿಗೊಳಿಸಿದರೆ ಮಹಾಪ್ರಯಂಥಗಳ ಸಂಖ್ಯೆ 162 ಕ್ಕೆ ಇಳಿಯುತ್ತದೆ. ಒಂದು ಪ್ರಾಣ ಪರ್ಯಾದ ಮಹಾಪ್ರಯಂಥ ತೆರೆದು ವರ್ಗಾಯಿಸಲು ಸುಮಾರು ೧೮ ಪಂಟಗಳೂ ಹೆಚ್ಚು ಸಮಯ ಹಿಡಿಯುವುದು. ಈ ಎರಡೂ (INFLIBNET ಮತ್ತು ವಿದ್ಯಾನಿಧಿ) ತಾಣಗಳಲ್ಲಿ ಕನ್ನಡ ಮಹಾಪ್ರಯಂಥಗಳ ವಿವರಗಳಿಂದ ಒಂದಕ್ಕೊಂದು ಸಂಪರ್ಕ ಕಲ್ಪಿಸಿ ಸಂಘಟಿವಾಗಿ ಪೂರಕವಾಗಿರದೆ ಪ್ರಸರಾವತ್ತನೆಯಾಗಿರುವ ಸಾಧ್ಯತೆಗಳಿವೆ.

ಕನ್ನಡ ಪ್ರಸ್ತುಕಗಳಿಗೆ ಪ್ರಕಾಶಕರು ISBN (International Standard Book Number) ನಮೂದಿಸುವುದಿಲ್ಲವಾಗಿ ಅಂತರರಾಷ್ಟ್ರೀಯ ಮಟ್ಟದ ಸುಮಾರು 15,32,000 ಪ್ರಸ್ತುಕಗಳ ಸೀಮಿತ ಮಾಹಿತಿ ಹೊಂದಿರುವ ISBN ದತ್ತಾಂಶದಲ್ಲಿ (isbndb.com) ಕನ್ನಡ ಪ್ರಸ್ತುಕಗಳ ವಿವರ ಸೇರಿಲ್ಲ. ಆದ್ದರಿಂದ ಪ್ರಕ್ಷೇತಿಯಾಗಿ ಕನ್ನಡ ಪ್ರಸ್ತುಕಗಳ ವಿವರಗಳು ಇಂಟರ್‌ನೇಟ್‌ನಲ್ಲಿ ದೊರೆಯಬಹುದಾದ ಅವಕಾಶ ತಪ್ಪಿದೆ. ಇತರ ಭಾರತೀಯ ಭಾಷೆಗಳಂತಲ್ಲಿದೆ ಕನ್ನಡದ ಬಗೆಗಿನ ಇಂಗ್ಲಿಷ್ ಪ್ರಸ್ತುಕಗಳು ಕೂಡ (ಭಾಷಾಂತರಗೊಂಡವೂ ಸೇರಿ) ಇದರಲ್ಲಿ ತುಂಬ ಕಡಿಮೆ ಇವೆ.

ಇಂಟರ್ನೇಟ್ (ವೆಬ್) ಒಂದು ಮಾಧ್ಯಮ. ಮಾಹಿತಿ ತಂತ್ರಜ್ಞನ್ ಒಂದು ಪರಿಕರ. ಮಾಧ್ಯಮಗಳು, ಮಾಹಿತಿ ತಂತ್ರಜ್ಞನ್ ಪರಿಕರಗಳು ಪ್ರಪೋಡಿಯಿಂದ ಬೆಳೆದು ಶೀಫ್ತ್ರೆ ಬದಲಾಗುತ್ತಿರುತ್ತವೆ. ಅದರೆ ಸತ್ಯಯುತ ಮಾಹಿತಿ ಈ ರೀತಿ ಬದಲಾದ ಮಾಧ್ಯಮ ಮತ್ತು ಪರಿಕರಗಳನ್ನು ಅಳವಡಿಸಿಕೊಂಡೇ ದೀಪ್ರಕಾಲ ಉಳಿಯುತ್ತವೆ. ಗ್ರಂಥಗಳ ವಿವರ ಪಡೆಯುವ ಕಾರ್ಯದಲ್ಲಿ ನಿಶಿರವಾದ ಸಂಪೂರ್ಣ ಮಾಹಿತಿಯೇ ಮುಖ್ಯವಾದದ್ದು. ಕಂಪ್ಯೂಟರ್ ಜಾಗನವಿಲ್ಲದೆಯೂ ನಾವು ಎಲ್ಲ ಕನ್ನಡ ಪ್ರಸ್ತುಕಗಳ ಮಾಹಿತಿ ಸಂಗ್ರಹಿಸಿದ್ದೇ ಅದರೆ ಅದು ಅದ್ಭುತ ಕಾರ್ಯ. ಕಂಪ್ಯೂಟರ್‌ರಿಂದ ಮಾಹಿತಿಯನ್ನು ಅಕಷಣಕ, ಅನುಕೂಲಕರ ರೂಪದಲ್ಲಿ ಅಳವಡಿಸಿ ಪ್ರಸ್ತುತ ಪಡಿಸುವುದೇ ಹೊರತು ಮಾಹಿತಿ ಸಂಗ್ರಹಕೆಯಲ್ಲಿ ಪಾರಂಪರಿಕ ವಿಧಾನಗಳೇ ಕಾರ್ಯಸಾಧು. ಆದ್ದರಿಂದ ಕಂಪ್ಯೂಟರ್ ಅನಕ್ಕರೆ ಮಾಹಿತಿ ಕೂಡಿಕರಣಕ್ಕೆ ತೊಡಕಾಗಬಾರದು. ಈ ಹಿಂದೆ ತಿಳಿಸಿದ ಒಂದು ಲಕ್ಷ್ಯ ಕನ್ನಡ ಪ್ರಸ್ತುಕಗಳ ಸಂಪೂರ್ಣ ವಿವರವನ್ನು ಮುಖ್ಯವಾದ ಚಿತ್ರ, ಪರಿವಿಡಿಗಳಿಂದಿಗೆ ದತ್ತಾಂಶ ರೂಪದಲ್ಲಿ (ಹುಡುಕುವ ತಂತ್ರಾಂಶವನ್ನು ಅಳವಡಿಸಿ) ಒಂದೇ CD-ROM ನಲ್ಲಿ ಪ್ರಕಟಿಸಲು ಸಾಧ್ಯ. ಉದಾಹರಣೆಗೆ Books in print plus ಎಂಬ ಒಂದು CD-ROM ಸುಮಾರು 12 ಲಕ್ಷಕ್ಕೂ ಹೆಚ್ಚು ಲೇಖಿಕರ 18 ಲಕ್ಷ 45 ಸಾಮಿರ ಪ್ರಸ್ತುತ (in print) ಇಂಗ್ಲೀಷ್ ಪ್ರಸ್ತುಕಗಳ ಸಂಪೂರ್ಣ ವಿವರವನ್ನು ಹೊಂದಿದೆ. ಇದನ್ನು ಪ್ರತಿ ತಿಂಗಳು ಪರಿಷ್ಕರಿಸಿ Bowker ಸಂಸ್ಥೆ ಪ್ರಪಂಚದಾದ್ಯಂತ ಮಾರುತ್ತದೆ. ಒಮ್ಮೆ ಈ ರೀತಿ ಕನ್ನಡ ಪ್ರಸ್ತುಕಗಳ ಕ್ರಿಯಾರ್ಥಿ ರೂಪದಲ್ಲಿ ತಯಾರಾದರೆ ಅದನ್ನು ಇಂಟರ್ನೇಟ್ ಮತ್ತು ಇತರ ಜಾಲಗಳ ಮೂಲಕ ಪ್ರಕಟಿಸುವುದಷ್ಟೇ ಅಲ್ಲದೆ ಗ್ರಂಥಾಲಯಗಳು ಅದನ್ನೇ ಬಳಸಿ ಸುಲಭದಲ್ಲಿ ತಮ್ಮ ಆನ್‌ಲೈನ್ ಗ್ರಂಥಸೂಚಿ ಅಥವ ದತ್ತಾಂಶಗಳನ್ನು ಸೃಷ್ಟಿಸುವುದರಿಂದ ಅದಕ್ಕಾಗಿ ಪ್ರತೀ ಗ್ರಂಥಾಲಯವೂ ಪ್ರತ್ಯೇಕವಾಗಿ ಮಾಡುವ ಲಕ್ಷಾಂತರ ರೂಪಾಯಿಗಳ ಖಚಣನ್ನು ಉಲ್ಲಿಂಬಹುದಾಗಿದೆ. ಇಂತಹ ಒಂದು CD ಯನ್ನು ಅಭಿವೃದ್ಧಿಗೊಳಿಸಲು ಸಾಕಷ್ಟು ಪರಿಶ್ರಮ, ಹಣ, ಎಲ್ಲರ ಸಹಕಾರ ಮತ್ತು ಎಲ್ಲಕ್ಕೂ ಮಿಗಿಲಾಗಿ ಸಮರ್ಪಣಾ ಭಾವ ಬೇಕು.

ಇಂಟರ್ನೇಟ್‌ನಲ್ಲಿ digitalbookindex.org ತಾಣದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಇಂಗ್ಲೀಷ್ ಡಿಜಿಟಲ್ ಪ್ರಸ್ತುಕಗಳಿದ್ದು, ಸುಮಾರು ೬೪,೦೦೦ ಪ್ರಸ್ತುಕಗಳನ್ನು ಪ್ರಕಟಿಸುತ್ತಾಗಿ ವರ್ಗಾಯಿಸಿ ಉಪಯೋಗಿಸಬಹುದಾಗಿದೆ. ಒಂದು ನಿಜವಾದ ಇ-ಪ್ರಸ್ತುಕ ಓದುಗರು ಅಲ್ಲಲ್ಲಿ bookmarks ಇರಿಸಿ ಬೇಕೆನಿಸಿದಾಗ ಕೂಡಲೇ ಅಲ್ಲಿಗೆ ಧಾರಿಸುವ ಮತ್ತು ಟಿಪ್ಪಣಿ ಮಾಡುವ ಅವಕಾಶ ಕ್ಳೀಸುವುದಲ್ಲದೆ ಒಂದು ಪದದ ಮೇಲೆ ಕ್ಲಿಕ್ ಮಾಡಿದರೆ ಅದರ ಅರ್ಥ, ಉಚ್ಚಾರಣೆ, ಇತ್ಯಾದಿ ತಿಳಿಸಿ, ಒಬ್ಬ ಲೇಖಿಕನ್/ಪಾತ್ರದ ಹೆಸರಿನ ಮೇಲೆ ಕ್ಲಿಕ್ಸಿದರೆ ಪಾತ್ರ/ಲೇಖಿಕನ್ ಪೂರ್ಣ ವಿವರ/ ಬೇರೆ ಬೇರೆ ಸ್ಫ್ರೇಷಲ್ಲಿ ಉಲ್ಲೇಖ ದೊರಕಿಸಿಕೊಡುವುದು. ಇ-ಪ್ರಸ್ತುಕಗಳು ಮುದ್ರಿತ ಗ್ರಂಥದಂತೆ ಹಾಳೆ ಮಗುಳುವಂತಿರಬಾರದು. ಒಂದು ಇ-ಪರಾಮರ್ಶನ ಗ್ರಂಥದಲ್ಲಿ ಗಾಂಧಿಜಿ ದಂಡಿಯಾತ್ಮೇಯ ಚಲನಚಿತ್ರದ ತುಳಿಕು, ಸುಭಾಷ್ ಚಂದ್ರ ಭೋಸರ ಭಾಷಣದ ಮುದ್ರಿತ ದ್ವಿನಿ, ಹಕ್ಕೆ ವಲಸೆ ಹೋಗುವ (ಅಥವ ರಾಸಾಯನಿಕ ಅಥವ ದೇಹ ರಚನೆಗೆ ಸಂಬಂಧಿಸಿದ) animation ಇತ್ಯಾದಿ ಹೊಂದಿರುತ್ತವೆ. ಇಂಟರ್ನೇಟ್ ಮತ್ತು ಸಿ ಡಿ ರಾಮ್ ನಲ್ಲಿ ಏನನ್ನೇ ಪ್ರಕಟಿಸಿದರೂ ಇಂತಹ ಉಪಯೋಗ ಮತ್ತು ಗುಣಸ್ವಭಾವವಿಲ್ಲದೆ ಮುದ್ರಿತ ಪ್ರಸ್ತುಕದಂತಿದ್ದರೆ ಅದು ವ್ಯಾಘರ ಸಾಹಸ. TDIL ಬೆಂಗಳೂರು (ಕನ್ನಡ) ಕೇಂದ್ರ ಕ. ಸಾ. ಪ. ಗಾಗಿ ಸೃಷ್ಟಿಸಿರುವ kannudi.org ತಾಣದಲ್ಲಿರುವ ಇ-ರೂಪದ ೯ ಉತ್ಪನ್ನ ಕೃತಿಗಳಲ್ಲಿ ಇವಾವೂ ಇಲ್ಲ. 'ಮಂಕುತಿಮ್ಮನ ಕಗ್' ದ ಸೂಚಿಯಲ್ಲಿ ಕ್ಲಿಕ್ಸಿ ಸಂಬಂಧಪಟ್ಟ ಪದ್ಯಕ್ಕೆ ತಲುಪಲು ಅವಕಾಶವಿಲ್ಲದೆ ಅದು ಕಂಪ್ಯೂಟರ್ ಪರದೆಯ ಮೇಲೆ ನೋಡಬಹುದಾದ ಒಂದು ಮುದ್ರಿತ ಪ್ರಸ್ತುಕದಂತಿದೆ. ಅಂತಹೀ ಕ ಗ ಪ ಸಹಾಯದಿಂದ ಸೃಷ್ಟಿಸಿರುವ ಸಮಗ್ರ ದಾಸ ಸಾಹಿತ್ಯದ 'ಕರಣ ಶಬ್ದಾಧಿ' ವಿಭಾಗ ಕೂಡ. ಅದರೆ ಇದರ CD_ROM ರೂಪದಲ್ಲಿ ಕೆಲವು ವಚನಗಳ ಗಾಯನವನ್ನು ಅಳವಡಿಸಿರುವುದು ಒಂದು ವಿಶೇಷ.

*

ಕನ್ನಡ ಪ್ರಭ, ಮಾರ್ಚ್ ೨೦೦೫, ಪೃ. ೬.

ಲೇಕೆಂಬ ವಿವರ

ಡಾ. ಎಂ ಎಸ್ ಶ್ರೀಧರ್ ರವರು ಗಳಿತ ಹಾಗೂ ಬಿಸಿನೆಸ್ ಮ್ಯಾನೇಜ್‌ಮೆಂಟ್ ಎರಡೂ ವಿಷಯಗಳಲ್ಲಿ ಸ್ವಾತಕೋತ್ತರ ಪದವಿಧರರಾಗಿದ್ದು, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಅವರು ಕಳೆದ ೩೨ ವರ್ಷಗಳಿಂದ ಗ್ರಂಥಾಲಯ ಕ್ಷೇತ್ರದಲ್ಲಿದ್ದು, ೧೯೮೮ ರಿಂದ ಇಸ್ಲೋರ್ ಉಪಗ್ರಹ ಕೇಂದ್ರದ ಗ್ರಂಥಾಲಯ ಮತ್ತು ಪ್ರತೀವಿನ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಎನ್ ಎ ಎಲ್, ಐ ಐ ಎಂ (ಬೆಂಗಳೂರು) ಹಾಗೂ ಮೈಸೂರು ವಿಶ್ವ ವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ.



ಡಾ. ಶ್ರೀಧರ್ ಅವರು ಇ ಪ್ರಸ್ತುಕಗಳು ಮತ್ತು ಅಲ ಸಂಶೋಧನೆ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ, ಹಾಗೂ ವಿವಿಧ ಪ್ರಸ್ತುಕಗಳಾಗಿ ಇ ಪತ್ರಗಳನ್ನು ಬರೆದಿದ್ದಾರೆ. ಇವರು ಮುಕ್ತ ವಿಶ್ಲೇಷಣೆಯಿಲಯಗಳ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಪದವಿ ಹಾಗೂ ಸ್ವಾತಕೋತ್ತರ ವಿದ್ಯಾರ್ಥಿಗಳಾಗಿ ಇವರು ಸಾಮಾನ್ಯವನ್ನು ರಚಿಸಿದ್ದಾರೆ. ಇದಲ್ಲದೆ ಸುಮಾರು ೪೫ ಲೇಖಿಕ/ ಪ್ರವಚನಗಳನ್ನು ವಿವಿಧ ಸಮೇಜಿನ / ವಿಚಾರ ಸಂಕೀರಣಗಳಲ್ಲಿ ಮಂಡಿಸಿದ್ದಾರೆ.

ಕಂಪ್ಯೂಟರ್ ಕನ್ನಡೀಕರಣದ ಗೊಂದಲ

ಕಂಪ್ಯೂಟರ್ ಕನ್ನಡೀಕರಣದಲ್ಲಿ ತಂತ್ರಾಂಶ ಅಭಿವೃದ್ಧಿ ಪಡಿಸುವವರಿಗೇ ಬೇಕಾಗುವ ವಿಷಯ ಮತ್ತು ಪರಿಕರಗಳನ್ನು ಬಿಟ್ಟು ಗ್ರಾಹಕರಿಗೆ ಬೇಕಾದ ಅನ್ನಯಿಕ ತಂತ್ರಾಂಶ ಮತ್ತು ಇತರ ಪರಿಕರಗಳ ಬೆಲವಣಿಗೆಯ ಬಗ್ಗೆ ಕೆಲವು ಮಾತುಗಳನ್ನು ಇಲ್ಲಿ ಹೇಳಬಹುದು. ಇಂಟರ್‌ನೇಟ್ (ವೆಬ್) ಒಂದು ಮಾಧ್ಯಮವಾದ್ದರಿಂದ, ಪತ್ತ ಕಂಪ್ಯೂಟರ್ ಬಳಸಿ ಓದುವಂತಾಗಿದ್ದರೆ ಅದನ್ನು ಇಂಟರ್‌ನೇಟ್‌ನಲ್ಲಿ ಪ್ರಕಟಿಸುವುದು ಅಪ್ಪು ಕಿರಿಯನ್ನಲ್ಲ. ಆದರೆ ನಿವಿರ ಮಾಹಿತಿಯನ್ನು ಸಂಗ್ರಹಿಸಿ, ವರ್ಗೀಕರಿಸಿ, ಉತ್ತಮ ಮಾಡುವ ದತ್ತಾಂಶವನ್ನು ವಿಧಿ ಸೂಚಿಗಳೊಂದಿಗೆ ಅಭಿವೃದ್ಧಿಗೊಳಿಸಿ ಆಗಿಂದಾಗ್ಗೆ ಸತತವಾಗಿ update ಮಾಡಿ ದೊರಕಿಸಿಕೊಡುವುದು ಸುಲಭವಲ್ಲ. ಇಲ್ಲಿ ಪರಿಶ್ರಮದೊಂದಿಗೆ ತಂತ್ರಾಂಶದ ಕುಶಲತೆ ಸೇರುತ್ತದೆ. ಇತರ ಭಾರತೀಯ ಭಾಗೆಗಳಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಅವಲೋಕಿಸಿದಾಗ ಈ ದಿಶೆಯಲ್ಲಿ ಕನ್ನಡ ಹಿಂದೆ ಬಿಡ್ಡಿದೆ ಎನ್ನಿಸಿದರು. ಕನ್ನಡ ತಂತ್ರಾಂಶ ಬೆಳವಣಿಗೆ ಇತ್ತೀಚೆಗಷ್ಟೇ ಆರಂಭವಾಗಿ ಸಾಕಷ್ಟು ವಾದ ವಿವಾದ, ಗದ್ದಲಕ್ಕೆ ಒಳಗಾಗಿ ಗೊಂದಲದಲ್ಲಿ ಇದ್ದೇವೆ. ನಮ್ಮ ವಿವಾದ ಮತ್ತು ಚರ್ಚೆಗಳು ಇನ್ನೂ ಪ್ರಾಥಮಿಕ ಹಂತದ ಕೀಲಿಮನ್ ವಿನ್ಯಾಸ, ಅಕ್ಷರ(ಫಾಂಟ್), ಅಕಾರಾದಿ ವಿಂಗಡನ್ ಇತ್ಯಾದಿ word processor ಗೆ ಸಂಬಂಧಪಟ್ಟಿದ್ದಾಗಿವೆ. ಇತರ ಭಾರತೀಯ ಭಾಗೆಗಳ ಹತ್ತಾರು ಅಭಿವೃದ್ಧಿ ಯೋಜನೆಗಳು, ಪ್ರಯೋಗಗಳು, ಮತ್ತು ಸಂಶೋಧನೆಗಳು ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ TDIL (Technology Development in Indian Languages) ಪಟ್ಟಿಯಲ್ಲಿ ಇವೆ. ಅವುಗಳು ಪದವರೀಕ್ಷೆ, ನಿಘಂಟು, ಕಾಗುಣೀತ ಪರೀಕ್ಷೆ, ಹುಡುಕುವ ಯಂತ್ರಗಳು, corpora, word-net, text editor (ಪತ್ತ ಸಂಕಲನಕ), speech database (ದ್ವಿನಿದಾನದಲ್ಲಿ), transliteration tool (ಲಿಪ್ಯಂತರ ಸಾಧನ), OCR, machine translator (ಅನುವಾದಕ ಯಂತ್ರ), text to speech systems (ಪತ್ತದಿಂದ-ದ್ವಾನಿಗೆ ವ್ಯವಸ್ಥೆ), localized operating systems, language messaging systems (ಭಾಷಾ ಸಂದೇಶ ವ್ಯವಸ್ಥೆ), artificial intelligence (ಕೃತಕ ಬುದ್ಧಿವಂತಿಕೆ), ಇತ್ಯಾದಿ ಪರಿಕರಗಳ ಬಗ್ಗೆ ನಡೆದಿವೆ. ಇವುಗಳಲ್ಲಿ ಹಲವು ಯೋಜನೆಗಳು ಈಗಳಲ್ಲೇ ಮುಕ್ತಾಯಗೊಂಡು ಸಾರ್ವಜನಿಕ ಉಪಯೋಗಕ್ಕಾಗಿ ಆಳವಡಿಸಲಾಗಿದೆ (ಉದಾ: Anglähindi ಎಂಬ ಯಂತ್ರದ ಮೂಲಕ ಇಂಗ್ಲೀಷ್‌ನಿಂದ ಹಿಂದಿಗೆ ಭಾಷಾಂತರ ಸಾಧ್ಯ). ಈ ಪಟ್ಟಿಯಲ್ಲಿ TDIL (ಪ್ರಣ್ಯ) ಅಭಿವೃದ್ಧಿಗೊಳಿಸಿದ ಹೆಚ್ಚು ವ್ಯಾಜ್ಞಾನಿಕ ಎನ್ನಲಾದ Inscript ಕೀಲಿಮನ್ ವಿನ್ಯಾಸ ಮತ್ತು ಕನ್ನಡ Unicodeಗೆ ತರಬೇಕೆಂದರುವ ಬದಲಾವಣೆಯ ಸಲಹೆಗಳನ್ನು ಬಿಟ್ಟು ಬೇರೆ ಯಾವ ಪರಿಕರವೂ ಕನ್ನಡ ಗ್ರಾಹಕರಿಗೆ ತಿಳಿದಂತಿಲ್ಲ/ ಉಪಯುಕ್ತವಿಲ್ಲ. ಅಂದರೆ ನಾವು ನೇರವು ಕೋರಿ ಯಾವುದೇ ಯೋಜನೆಯನ್ನೂ ಸಲ್ಲಿಸಿಲ್ಲವೇ ಅಥವಾ ಕಂಪ್ಯೂಟರ್ ಕನ್ನಡೀಕರಣ ಯೋಜನೆಗೆ ತಂತ್ರಜ್ಞಾನವಿಲ್ಲವೇ? ಅಥವ ಶೇಷಾದಿ ವಾಸು ಚಂದ್ರಶೇಖರನ್ ಅವರ ಏಕಾಗ್ರ ಶ್ರಮದ ಘಲವಾದ 'ಬರವ' ದಂತೆ ಅಪಾರ ಸಂಖ್ಯೆಯಲ್ಲಿರುವ ಕನ್ನಡಿಗ ಮಾಹಿತಿ ತಂತ್ರಜ್ಞಾನ ಸರ್ವಾರ್ಥಕರ್ಮ ಹೊರಗಿನ ನೇರವನ್ನು ಕೋರದೆಯೇ ಅಭಿವೃದ್ಧಿ ಕಾಯಂದಲ್ಲಿ ತೊಡಗಿರಬಹುದೇ? ಹಾಗಿದ್ದರೆ ಅಂತಹ ತಂತ್ರಜ್ಞಾನ ಅಭಿನಂದನಾಹಕರು.

TDILನ 27 ಕೇಂದ್ರಗಳ ಪ್ರಕ್ರಿಯೆಗೆ 14ನ್ನು ಪ್ರಾದೇಶಿಕ ಸಂಪನ್ಮೂಲ ಕೇಂದ್ರಗಳೆಂದು (RCILTS) ಗುರುತಿಸಲಾಗಿದೆ. ಕನ್ನಡಕ್ಕೆ ಮೀಸಲಾದ ಬೆಂಗಳೂರಿನ TDIL ಸಂಪನ್ಮೂಲ ಕೇಂದ್ರ ಕನ್ನಡೀಕರಣ ಭಾಗೆಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಕೈಗೊಂಡಿರುವುದಲ್ಲದೆ ತನ್ನ 14 ಪ್ರಾಂತಗಳ ಸಾಧನೆಗಳ ವರದಿಯನ್ನು ಇಂಗ್ಲೀಷ್‌ನಿಂಲ್ಲಿ ಇಂಟರ್‌ನೇಟ್‌ನಲ್ಲಿ ಪ್ರಕಟಿಸಿದೆ. ಈ ಕೇಂದ್ರವು ಅನ್ನಯಿಕ ತಂತ್ರಾಂಶಗಳ ಮತ್ತು ಇತರ ಪರಿಕರಗಳ ಅಭಿವೃದ್ಧಿಗಿಂತ ಎಲ್ಲಿದೆ ದೊರೆಯುವ ಕನ್ನಡ ಮತ್ತು ಕನಾಡಟಕದ ಬಗೆಗಿನ ಮಾಹಿತಿ ಕಲೆ ಹಾಕುವುದರಲ್ಲಿ ಹೆಚ್ಚು ಕಾಯಂ ಪ್ರವೃತ್ತಿವಾದಂತೆ ಕಾಣುತ್ತದೆ. ಕಂಪ್ಯೂಟರ್ ಕನ್ನಡೀಕರಣಕ್ಕೆ ಕಂಕಣಬಧವಾದ ಸಂಕ್ಷೇಪಗಳು ದಂತಗೊಳೈಪ್ರಗಳಾಗಿದೆ ಸಮ್ಮೇಳನಗಳಿಗೆ ಕಂಪ್ಯೂಟರ್ ಕನ್ನಡೀಕರಣದ ಬಗ್ಗೆ ಇಂಗ್ಲೀಷ್‌ನಿಂಲ್ಲಿ ಲೇಖನಗಳನ್ನು ಮಂಡಿಸುವುದನ್ನೇ ಗುರಿಯಾಗಿಸಿಕೊಳ್ಳಿದೆ ಶ್ರೀಸಾಮಾನ್ಯನ ಅವಶ್ಯಕತೆಗಳನ್ನು ಮಾನ್ಯ ಮಾಡಿ ಹೊಸ ಯೋಜನೆಗಳನ್ನು ರೂಪಿಸುವುದರೊಂದಿಗೆ ಬಿಡುಗಡೆಯಾಗಿರುವ ಪರಿಕರಗಳನ್ನು/ ಅನ್ನಯಿಕ ತಂತ್ರಾಂಶಗಳನ್ನು ಗ್ರಾಹಕರು ಉಪಯೋಗಿಸುತ್ತಿದ್ದಾರೆಯೇ ಮತ್ತು ಅವರ ಇಷ್ಟಾನಿಪ್ಪಣಿಗಳೇನು ಎಂದು ತಿಳಿಯುವುದು ಸೂಕ್ತ. ಕನಿಷ್ಠ ತಮ್ಮ ವರದಿಗಳನ್ನಾದರೂ ಕನ್ನಡದಲ್ಲಿ ಪ್ರಕಟಿಸಿದ ಇಂತಹ ಅಭಿವೃದ್ಧಿ ಕನ್ನಡಕ್ಕೆ ಸಲ್ಲಿತ್ತದೆಯೇ?

ಕನ್ನಡದಲ್ಲಿ ಕಂಪ್ಯೂಟರ್ ಬಳಕೆಯ ಇತ್ತೀಚೆನ ವರ್ಣಗಳ ಬೆಳವಣಿಗೆಯ ಬಗ್ಗೆ ಇಲ್ಲಿ ಒಂದೆರೆಡು ಮಾತು ಅನಿವಾರ್ಯ. 'ಬರವ' ಮೊದಲಿಗೆ ಪ್ರಕ್ಕಟೆ ದೊರೆತಾಗ ಇಂಗ್ಲೀಷ್ ಭಾಗೆಯಲ್ಲಿ ಕಂಪ್ಯೂಟರ್ ಬಳಸುತ್ತಿದ್ದ ಕನ್ನಡಿಗರು ಕನ್ನಡ ಕೀಲಿಮನ್ ಯೋಜನೆಯ ಅವಶ್ಯಕತೆ ಇಲ್ಲದೆ ಲಿಪ್ಯಂತರ (transliterate) ಮಾರ್ಗದರ್ಶಿ ಕನ್ನಡವನ್ನು ಕಂಪ್ಯೂಟರ್ ತೆರೆಯ ಹೇಳಿ ಸ್ವರ್ಣಿಸಿ ಮಿಶ್ರಪಟ್ಟಿರು. ಸಂತರದ ದಿನಗಳಲ್ಲಿ ಇತರ ತಂತ್ರಾಂಶಗಳು, ಕನ್ನಡ ಲಿಪಿ ಬಳಸುವ ಕೀಲಿಮನ್ ಬಂದವು. ಅವುಗಳಲ್ಲಿ ಮುಖ್ಯವಾಗಿ ಸರ್ಕಾರದ ಸಹಾಯ ಪಡೆದು ಕನ್ನಡ ಗಣಕ ಪರಿಷತ್ತಾ (ಕಗಪ) ಸ್ವರ್ಣಿಸಿದ 'ನುಡಿ' ತನ್ನದೇ ಆದ ಕನ್ನಡ ಕೀಲಿಮನ್ (phonetic) ವಿನ್ಯಾಸದೊಂದಿಗೆ ರಾಜ್ಯ ಸರ್ಕಾರದ 'ಕಡ್ಡಾಯ' ಶಿಫ್ಟಾರಸಿನೊಂದಿಗೆ ಬಂತು. ಪ್ರಕ್ಕಟೆ ದೊರೆತದ್ದು ಸ್ವಲ್ಪ ಅನಾದರಕ್ಕೆ ತುತ್ತಾದರೆ ಕಡ್ಡಾಯಗೊಳಿಸಿದ್ದು ಸ್ವಾಭಾವಿಕವಾಗಿ ತಿರಸ್ಕಾರಕ್ಕೆ ಅಥವ

ವಿರೋಧಕ್ಕೆ ಬಳಗಾಯಿತು. ಸಾಮಾನ್ಯವಾಗಿ ಒಂದು ತಂತ್ರಾಂಶವನ್ನು ಬಹಳ ಕಾಲ ಬಳಸಿದವರು ಮತ್ತೊಂದಕ್ಕೆ ಬದಲಾಗಲು ಹೆಚ್ಚು ಸಮಯ ತೆಗೆದುಕೊಳ್ಳಬಾಗ ಸ್ವಲ್ಪ ಅಸಡ್ಡೆ ಇರುತ್ತದೆ (ಉದಾ: Wordstar ನಿಂದ Wordಗೆ ಬದಲಾದದ್ದನ್ನು ಗಮನಿಸಿ). ಏನೇ ಆದರೂ ಕನ್ನಡವನ್ನು ಇಂಗ್ಲೀಷ್ ಮೂಲಕ ಬಳಸಿದವರಿಗೆ ಮತ್ತು ಬಳಸಲಾರದವರಿಗೆ ಹಾಗೂ ಕನ್ನಡ ಬೆರಳಣ್ಣಾರಿಗೆ ಕನ್ನಡ ಲಿಪಿ ಬಳಸಿದ ಕೇಲಿಮನ್ ಅತ್ಯಾವಶ್ಯಕ. ಆದರೆ ಬರಹ ಆವೃತ್ತಿ 5 ಮತ್ತು 6 ರಲ್ಲಿ ಕಗಪ ದ ನುಡಿ ಕೇಲಿಮನ್ ಉಪಯೋಗಿಸಲು ಆಸ್ಪದ ಕಲ್ಪಿಸಿದೆ. ಲಿಪ್ಯಂತರ ಮಾರ್ಗವಲ್ಲದ ಕನ್ನಡ ಲಿಪಿ ಬಳಸುವ ಕೇಲಿಮನ್ ವಿನ್ಯಾಸದಲ್ಲಿಯೇ phonetic (ನುಡಿ ಮಾದರಿ) ಮತ್ತು non-phonetic ವಿನ್ಯಾಸಗಳಿವೆ. ಇವು ಇತರ ಭಾರತೀಯ ಭಾಷೆಗಳಿಗೂ ಅನ್ಯಾಯಿಸುತ್ತವೆ. ನಂತರ TDIL ಒಂದು ಪ್ರತ್ಯೇಕ ಹೆಚ್ಚು ವೈಜ್ಞಾನಿಕವೇನಿಸಿದ Inscript (non-phonetic) ಕೇಲಿಮನ್ ಸಿದ್ಧಪಡಿಸಿತು ಇದರಲ್ಲಿ ಸ್ವರಗಳನ್ನು ಕೇಲಿಮನ್ಯೆಯ ಎಡಗಡೆಗೂ ವ್ಯಂಜನಗಳನ್ನು ಬಲಗಡೆಗೂ ವರ್ಗೀಕರಿಸಿ ಕನ್ನಡ ಅಕ್ಷರಗಳನ್ನು ಕೇಲಿಗಳಿಗೆ ಅಂಟಿಸಿ ಅಥವ TVS Electronics ನಿಂದ ದೊರೆಯುವ ದ್ವಿಭಾಷಾ ಮುದ್ರಿತ ಕೇಲಿಮನ್ ಉಪಯೋಗಿಸಿ ಬಳಸಬಹುದಾಗಿದೆ. ಆದರೆ ಇದರ ವ್ಯಾಪಕ ಉಪಯೋಗವಾಗಿಲ್ಲ. ಈ ಮೇಲಿನ ಬೆಳವಣಿಗಳಲ್ಲದೆ, ಹೈದರಾಬಾದ್ ವಿಶ್ವವಿದ್ಯಾಲಯದ ಅನ್ನಯಿಕ ಭಾಷಾಶಾಸ್ತ್ರ ಮತ್ತು ಭಾಷಾಂತರ ಅಧ್ಯಯನ ಕೇಂದ್ರದ ಗೌತಮ ಸೇನ್ ಗುಪ್ತ ಅವರ (banglaname/isis/download.html) ISIS (Indian Script Input System) ಪ್ರಕ್ಟಣೆ ಲಭ್ಯವಿದೆ. ಇದು ಕನ್ನಡವೂ ಸೇರಿದಂತೆ ಹತ್ತು ಭಾರತೀಯ ಭಾಷೆಗಳಿಗೆ ಅನ್ಯಾಯಿಸುತ್ತದೆ. ಹಾಗೆಯೇ acharya.iitm.ac.in ತಾಣದಲ್ಲಿ ಕನ್ನಡವೂ ಸೇರಿದಂತೆ ಒಂದು ಭಾಷೆಯಿಂದ ಮತ್ತೊಂದಕ್ಕೆ ಇಂಗ್ಲೀಷ್ ಅಕ್ಷರಗಳನ್ನು ಉಪಯೋಗಿಸಿ ಲಿಪ್ಯಂತರಣ ಮಾಡುವ ಸೌಲಭ್ಯವಿದೆ. ಕನ್ನಡ-ಇಂಗ್ಲೀಷ್ ಭಾಷಾಂತರ ಸೇವೆಯೂ ಸೇರಿದಂತೆ ಕೇಲಿಮನ್ �overlays ಕನ್ನಡ ಭಾಷೆ ಕಿಟ್ ಇತ್ತಾದಿ ಪರಿಕರಗಳನ್ನು online ಮಾರಾಟಕ್ಕಿಟ್ಟಿರುವುದನ್ನು ಇಂಟರ್ನೇಟ್‌ನಲ್ಲಿ ಕಾಣಬಹುದು. ಈ ದಿಶೆಯಲ್ಲಿ ಅನುಭವ ಹಂಚಿಕೊಳ್ಳುವ ಮತ್ತು ಮಾಹಿತಿ ವಿನಿಮಯ ಮಾಡಿಕೊಳ್ಳುವ ಹಾಗೂ ಕಂಪ್ಯೂಟರ್‌ನಲ್ಲಿ ಕನ್ನಡ ಬಳಸಲು ಪ್ರಯೋಜಿಸುವವರ ವಿವಿಧ ಮಾಹಿತಿ ವಿನಿಮಯ ವೇದಿಕೆ (discussion forum) ಗಳಿವೆ. ಈ ಎಲ್ಲ ಬೆಳವಣಿಗಳು incremental (ಪೂರಕ) ಆಗಿರದೆ ಬೇರೆ ಬೇರೆಯೇ ಆಗಿ ಈ ವೇದಿಕೆಗಳು ಪ್ರತ್ಯೇಕ ಗುಂಪುಗಳನ್ನು ಸೃಷ್ಟಿ ಮಾಡಿದಂತೆ ತೋರುತ್ತದೆ. ಈ ಫ್ಲೋರಂ ಗಳ ಉದ್ದೇಶ ಒಂದೇ ಇದ್ದರು ಅವು ಒಂದಾಗುವುದು ಮೇಲಿನ ಬೆಳವಣಿಗೆಯಿಂದ ಸಾಧ್ಯವಾಗಿಲ್ಲ. ಒಟ್ಟಿನಲ್ಲಿ 'better is the enemy of good' ಆಗಿ ಪ್ರಾಥಮಿಕ ಹಂತದಲ್ಲೇ ವಾಗ್ದು ನಡೆಸಿದ್ದೇವೆ. 'Individually excellent but collectively poor' ಎನ್ನವ ಸ್ಥಿತಿಯಿಂದ ಹೊರಬಂದು ಆಂತರಿಕ ವಿವಾದಗಳನ್ನು ಸ್ವಲ್ಪ ಕಡಿಮೆ ಮಾಡಿ, ವೈವಿಧ್ಯತೆಗೆ ಎಡೆ ನೀಡಿ, ಒಂದು ತಂತ್ರಾಂಶದಿಂದ ಮಾಹಿತಿಯನ್ನು ಮತ್ತೊಂದಕ್ಕೆ ಬದಲಿಸುವ ತಂತ್ರಾಂಶಗಳ (conversion programs) ಅಭಿವೃದ್ಧಿಗೆ ಒತ್ತು ಕೊಟ್ಟು ಮುಂದನ ಹಂತಗಳತ್ತ ದಾಪ್ತಗಳಲು ಹಾಕುವುದು ಸೂಕ್ತ. ಒಂದೇ ತಾಣದಿಂದ ಎಲ್ಲ ಕನ್ನಡ ತಾಣಗಳಿಗೆ ಸಂಪರ್ಕ ಕಲ್ಪಿಸಿ ಕನ್ನಡ ಕಂಪ್ಯೂಟರೀಕಣಕ್ಕೆ ಒಂದೇ ಮಾಹಿತಿ ವಿನಿಮಯ ವೇದಿಕೆ ಇರುವಂತಾದರೆ ಬಹಳ ಒಳ್ಳೆಯದು. ವಿವರಾಂಸವೆಂದರೆ 'ನುಡಿ' ಮತ್ತು 'Inscript' ಕೇಲಿಮನ್ಗಳಿರುವುದು ಸರ್ಕಾರದ ಸಹಾಯ ಪಡೆದು, ಮಾಹಿತಿ ತಂತ್ರಜ್ಞನ್ ಇಲಾಖೆಗಳ ಶಿಫಾರಸ್ಸಿನೊಂದಿಗೆ ಒಂದಿವೆ. ಆದರೆ ಒಂದು ರಾಜ್ಯ ಸರ್ಕಾರದಿಂದ ಮತ್ತೊಂದು ಕೇಂದ್ರ ಸರ್ಕಾರದಿಂದ ಘರೀಸಿವೆ. ವಿಚಿತ್ರದ ಸಂಗತಿಯಿಂದರೆ TDIL ಕನ್ನಡ ಕೇಂದ್ರ ತನ್ನ ಬಹು ಭಾಷಾ ಪತ್ರ ಪರಿಷ್ಕರಣೆ (Brahmi Multilingual Word Processor) ಮತ್ತು Brahmi Kannada Input Method (BKIM) ಪ್ರಾತ್ಯಕ್ಷಿಕೀಯಲ್ಲಿ ವೆಚ್ಚ ವೈಜ್ಞಾನಿಕ ಎನ್ನಲಾದ Inscript ಕೇಲಿಮನ್ಗೆ ಬದಲು ಕಗಪ ಕೇಲಿಮನ್ಯೆನ್ನೇ ಬಳಸಿದೆ.

ಕಗಪ ಮತ್ತು TDILನ ಕನ್ನಡ ಕೇಂದ್ರಗಳಂತಹ ಸಂಸ್ಥೆಗಳು ವಿವಿಧ ಕ್ಷೇತ್ರದಲ್ಲಿ ಕನ್ನಡ ಗೊಕೀಕರಣಕ್ಕೆ ಬೇಕಾದ ಪರಿಕರಗಳನ್ನು ಅಭಿವೃದ್ಧಿಗೊಳಿಸುವುದರಲ್ಲಿ ಸಂಪೂರ್ಣ ತೊಡಗಿಸಿಕೊಂಡು, ಕಂಪ್ಯೂಟರ್ ಬಳಕೆದಾರರ ನಿಕಟ ಸಂಪರ್ಕವಿಟ್ಟುಕೊಂಡು ಕಂಪ್ಯೂಟರ್ ಕನ್ನಡಿಕರಣಕ್ಕೆ ಬೇಕಾದ ಸಲಹೆ, ತರಚೇತಿ ನೀಡಿ ಒತ್ತುಸೆಯಾಗಿರಬೇಕೇ ವಿನವ ಕನ್ನಡ ಪ್ರಸ್ತರ ಪ್ರಾಥಿಕಾರ, ಕನ್ನಡ ವಿಶ್ವವಿದ್ಯಾಲಯ, ಅಥವ ಸಾರ್ವಜನಿಕ ಗ್ರಂಥಾಲಯಗಳು ಮಾಡಬೇಕಾದ ಪ್ರಸ್ತರಗಳ ಮಹಿತಿ ಸಂಗ್ರಹಣೆ, ದತ್ತಾಂಶ ತಯಾರಿಕೆ ಮತ್ತಿತರ ಕಾರ್ಯಗಳನ್ನು ತಾವೇ ಕೈಗೆತ್ತಿಕೊಂಡು ಈ ಸಂಸ್ಥೆಗಳಿಂದಿಗೆ ಪ್ರಸ್ತುತಿ ನಡೆಸುವಂತೆ ತಾಣವನ್ನು ವೈವಿಧ್ಯಮಯವನ್ನಾಗಿಸಿ ಬೇಂಗ್ಲಾ ಎನ್ನಿಸಿಕೊಳ್ಳುವುದರಲ್ಲಿ ಅಭಿವೃದ್ಧಿ ಇದ್ದರೆ ಒಂದು ಕಡೆ ತಮ್ಮ ಕರ್ತವ್ಯ ಲೋಪವನ್ನು ಮುಚ್ಚುವ ಪ್ರಯತ್ನದಂತೆಯೂ ಮತ್ತೊಂದು ಕಡೆ ಕಂಪ್ಯೂಟರ್ ಕನ್ನಡಿಕರಣವನ್ನು ಸಮರ್ಪಿಸಿ ಮಾಡದ ಸಂಸ್ಥೆಗಳಿಗೆ ಇನ್ನಷ್ಟು ನಿರುತ್ತಾಹವನ್ನು ತುಂಬಿವ ಕಾರ್ಯವಾಗಿ ಕಾಣಿಸುತ್ತದೆ. ಇದರಿಂದಾಗಿ ಕನ್ನಡಕ್ಕೆ ಸಂಬಂಧಿಸಿದ ಮಾಹಿತಿ ಯಾವ ತಾಣದಲ್ಲಿಯೂ ಪ್ರಾಣವಾಗಿಲ್ಲದೆ ಹರಿದು ಹಂಚಿ ಹೊದಂತೆ ಕಾಣುತ್ತದೆ. ನಿಜ, ಕಂಪ್ಯೂಟರ್ ಕನ್ನಡಿಕರಣದ ಬಗ್ಗೆ ಪ್ರಸ್ತರಕೋಡ್ಯಮವಾಗಲಿ ಗ್ರಂಥಾಲಯಗಳಲ್ಲಿ ಯೋಚಿಸಿದಂತಿಲ್ಲ. ಹತ್ತಾರು ವರ್ಷಗಳಿಂದ ಇಂಗ್ಲೀಷ್‌ನಲ್ಲಿ ಕನ್ನಡ ಪ್ರಸ್ತರಗಳ ಮಾಹಿತಿಯನ್ನು ಸಂಗ್ರಹಿಸಿ, ಗೊಕೀಕರಿಸಿ ಪ್ರಸಾರ ಮಾಡಲಾಗದವರು ಇನ್ನು ಕನ್ನಡಿಕರಣದ ಕ್ಷೇತ್ರದಲ್ಲಿ ಕಂಪ್ಯೂಟರ್ ತಜ್ಞರು ಕನ್ನಡ ಬಳಸುವುದು ಮಾತ್ರವಲ್ಲ ಕನ್ನಡ ಬಳಸಲಿಟ್ಟಿಸುವವರು/ ಬಳಸಬೇಕಾದವರು ತಮ್ಮ ಕಾರ್ಯ ಕ್ಷೇತ್ರದಲ್ಲಿ ಕಂಪ್ಯೂಟರನ್ನು ಸರಾಗವಾಗಿ ಬಳಸುವಂತಾಗುವುದು. ವಿವಿಧ ಕ್ಷೇತ್ರಗಳ ಅವಶ್ಯಕತೆಗನುಗೊಂಡಿ ವಿವಿಧ ಪರಿಕರಗಳ ಹೊಂದಾಣಿಕೆ ಸಾಧಿಸಿ, ಶಿಷ್ಟ ಸಂಹಿತೆಯ ಮತ್ತು ಕರಣ ಪರೀಕ್ಷೆಗೊಳಪಡಿಸಿ, ಬಳಕೆದಾರರ ಸಲಹೆ, ಅಭಿಪ್ರಾಯ (feed back) ಪಡೆದು, ವಿಮರ್ಶಿಸಿ, ಸದಾ ಹಿನ್ನೆಲೆಯಲ್ಲಿ ಬೆನ್ನೆಲುಬಾಗಿ ಕಾರ್ಯಪ್ರವೃತ್ತವಾಗಿರಬೇಕಾದ ಮಾಹಿತಿ ತಂತ್ರಜ್ಞ ಸಂಸ್ಥೆಗಳು ನೇಪಢದಲ್ಲಿದ್ದ ವಿವಿಧ ಕ್ಷೇತ್ರಗಳು ಕನ್ನಡದಲ್ಲಿ ಕಂಪ್ಯೂಟರೀಕರಣ ಸಾಧಿಸಲಿಕ್ಕೆ catalyst ಆಗಿರಬೇಕೇ ಹೊರತು ತಾವೇ ಅ

ಪಾಠ್ಯವನ್ನು ವಹಿಸುವುದು ಸೂಕ್ತವಲ್ಲ. ಅಂದರೆ ಗಣಕ ಪರಿಷತ್ತು ಗ್ರಂಥಾಲಯ ಅಥವ ಪ್ರಸ್ತುಕೋಂಡ್ಯಮದ ಪರವಾಗಿ ಗ್ರಂಥಸೂಚಿ/ದತ್ತಾಂಶ ತಯಾರಿಸುವುದಾಗಲಿ, TDIL ನ ಕನ್ನಡ ಕೇಂದ್ರ ಸಾಹಿತ್ಯ ಪರಿಷತ್ ಪರವಾಗಿ ವೆಬ್ ಸೈಟನಲ್ಲಿ ಮಾಹಿತಿ ಮತ್ತು ಕನ್ನಡ ಇ-ಪ್ರಸ್ತುಕ ಪ್ರಕಟಿಸುವ ಬದಲು ವಿವಿಧ ಕ್ಷೇತ್ರಗಳಿಗೆ ಬೇಕಾಗುವ ಸರಳ ಅನ್ವಯಿಕ ತಂತ್ರಾಂಶ ಮತ್ತಿತರ ಪರಿಕರಗಳನ್ನು ಸಿದ್ಧಪಡಿಸಿ ಆಯಾ ಕ್ಷೇತ್ರಗಳು ಅವುಗಳನ್ನು ಬಳಸುವಲ್ಲಿ ಒತ್ತಾಸೆಯಾಗಿರುವುದು ಲೇಷು. ಹೆಚ್ಚೆಂದರೆ ಕನ್ನಡ weblog ಮತ್ತು user group ನಡೆಸುವುದು ಸೂಕ್ತ. ಬೇರೆಯವರ ಸಾಧನೆಗಳನ್ನು ಹೊಗಳಿ ನಮ್ಮೆನನ್ನು ತೆಗಳಿ, ಅಲ್ಲ ಸ್ವಲ್ಪ ಆಗಿರುವ ಕೆಲಸಕ್ಕೆ ಮೆಚ್ಚುಗೆ ವೃಕ್ಷಪಡಿಸಿ ಉತ್ತೇಜಿಸದೆ ನೇತ್ತಾತ್ಮಕ ಧೋರಣೆ ತಾಳಿ ನಿರುತ್ತಾವ ತುಂಬವ ಉದ್ದೇಶವಿಲ್ಲವಾದರೂ ವಸ್ತುನಿಷ್ಟವಾಗಿ ಇಷ್ಟನ್ನು ಹೇಳಲೇಬೇಕಾಗಿದೆ.

ಇಂಟರ್ನೆಚೋನಲ್ಲಿ digitalbookindex.org ತಾಣದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಇಂಗ್ಲೀಷ್ ಡಿಜಿಟಲ್ ಪ್ರಸ್ತುಕಗಳಿದ್ದು, ಸುಮಾರು ೬೪,೦೦೦ ಪ್ರಸ್ತುಕಗಳನ್ನು ಪ್ರಕಟಿಸುವಾಗಿ ವರ್ಗಾಯಿಸಿ ಉಪಯೋಗಿಸಬಹುದಾಗಿದೆ. ಒಂದು ನಿಜವಾದ ಇ-ಪ್ರಸ್ತುಕ ಓದುಗರು ಅಲ್ಲಲ್ಲಿ bookmarks ಇರಿಸಿ ಬೇಕೆನಿಸಿದಾಗ ಕೂಡಲೇ ಅಲ್ಲಿಗೆ ಧಾವಿಸುವ ಮತ್ತು ಟಿಪ್ಪಣಿ ಮಾಡುವ ಅವಕಾಶ ಕಲ್ಪಿಸುವುದಲ್ಲದೆ ಒಂದು ಪದದ ಮೇಲೆ ಕ್ಲಿಕ್ ಮಾಡಿದರೆ ಅದರ ಅರ್ಥ, ಉಚ್ಚಾರಣೆ, ಇತ್ಯಾದಿ ತಿಳಿಸಿ, ಒಬ್ಬ ಲೇಖಿಕನ/ಪಾಠ್ಯದ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ ಪಾಠ್ಯ/ಲೇಖಿಕನ ಪ್ರಾಣ ವಿವರ/ ಬೇರೆ ಬೇರೆ ಸ್ಥಳದಲ್ಲಿ ಉಲ್ಲೇಖ ದೊರಕಿಸಿಕೊಡುವುದು. ಇ-ಪ್ರಸ್ತುಕಗಳು ಮುದ್ರಿತ ಗ್ರಂಥದಂತೆ ಹಾಳೆ ಮಗುಚುವಂತಿರಬಾರದು. ಒಂದು ಇ-ಪರಾಮರ್ಶನ ಗ್ರಂಥದಲ್ಲಿ ಗಾಂಧಿಜಿ ದಂಡಿಯಾತ್ಮೆಯ ಚಲನಚಿತ್ರದ ತುಳುಕು, ಸುಭಾಷ್ ಚಂದ್ರ ಭೋಸರ ಭಾಷಣದ ಮುದ್ರಿತ ಛಾನಿ, ಹಕ್ಕಿ ವಲಸೆ ಹೋಗುವ (ಅಥವ ರಾಸಾಯನಿಕ ಅಥವ ದೇಹ ರಚನೆಗೆ ಸಂಬಂಧಿಸಿದ) animation ಇತ್ಯಾದಿ ಹೊಂದಿರುತ್ತವೆ. ಇಂಟರ್ನೆಚೋ ಮತ್ತು ಸಿ ಡಿ ರಾಮ್ ನಲ್ಲಿ ಏನನ್ನೇ ಪ್ರಕಟಿಸಿದರೂ ಇಂತಹ ಉಪಯೋಗ ಮತ್ತು ಗುಣಸ್ವಳಿಭಾವವಿಲ್ಲದೆ ಮುದ್ರಿತ ಪ್ರಸ್ತುಕದಂತಿದ್ದರೆ ಅದು ವೃಫ್ತ ಸಾಹಸ. TDIL ಬೆಂಗಳೂರು (ಕನ್ನಡ) ಕೇಂದ್ರ ಕ. ಸಾ. ಪ. ಗಾಗಿ ಸೃಷ್ಟಿಸಿರುವ kannudi.org ತಾಣದಲ್ಲಿರುವ ಇ-ರೂಪದ 9 ಉತ್ಪಾದಕ ಕ್ಷತಿಗಳಲ್ಲಿ ಇವಾವೂ ಇಲ್ಲ. 'ಮಂಕುತಿಮ್ಮನ ಕಗ್ಗ' ದ ಸೂಚಿಯಲ್ಲಿ ಕ್ಲಿಕ್ ಸಂಬಂಧಪಟ್ಟ ಪದಕ್ಕೆ ತಲುಪಲು ಅವಕಾಶವಿಲ್ಲದೆ ಅದು ಕಂಪ್ಯೂಟರ್ ಪರದೆಯ ಮೇಲೆ ನೋಡಬಹುದಾದ ಒಂದು ಮುದ್ರಿತ ಪ್ರಸ್ತುಕದಂತಿದೆ. ಅಂತೆಯೇ ಕ ಗ ಪ ಸಹಾಯದಿಂದ ಸೃಷ್ಟಿಸಿರುವ ಸಮಗ್ರ ದಾಸ ಸಾಹಿತ್ಯದ 'ಕರಣ ಶಬ್ದಾರ್ಥ' ವಿಭಾಗ ಕೂಡ. ಆದರೆ ಇದರ CD_ROM ರೂಪದಲ್ಲಿ ಕೆಲವು ವಚನಗಳ ಗಾಯನವನ್ನು ಅಳವಡಿಸಿರುವುದು ಒಂದು ವಿಶೇಷ.